



ಬಣ್ಣದೊಂದಿಗೆ ಹೊಳಪನ್ನು ನೆಲ ಪಡೆದುಕೊಳ್ಳಲಿದೆ. ಹಿಂದೆಲ್ಲ ಹಳ್ಳಿಗಳಲ್ಲಿ ಮನೆ ಕಟ್ಟುವವರು, ಹೊಸ ನೆಲ ಮಾಡುವವರಿಗೆ ಗಣಪೆ ಕಾಯಿ-ಬೀಜ ಬೇಕೇ ಬೇಕು.

ಹಳ್ಳಿ ಕಡೆ ಗಣಪೆ ಬಳ್ಳಿಯನ್ನು ಜಜ್ಜಿ ಡಿಟೆರ್ಜೆಂಟ್ ಸೋಪ್ ಆಗಿಯೂ ಬಳಸಲಾಗುತ್ತದೆ. ಗಣಪೆ ಬೀಜವನ್ನು ಕುರ್ಚಿಯ ಓವರ್ ಮ್ಯಾಟ್ ಆಗಿ ಬಳಸಲಾಗುತ್ತದೆ. ಇದು ಬೆನ್ನಿಗೆ ಆರಾಮವನ್ನು ನೀಡುತ್ತದೆ ಎಂಬ ಕಾರಣಕ್ಕೆ ಆಧುನಿಕವಾಗಿ ಬೇಡಿಕೆಯಲ್ಲಿದೆ. ಅಲ್ಲದೆ ಕಾಯಿ ಎಳೆಯದಾಗಿರುವಾಗ ಒಳಗಿನ ತಿರುಳನ್ನು ಅಡುಗೆಯಲ್ಲೂ ಬಳಸಲಾಗುತ್ತದೆ ಎಂಬ ಮಾಹಿತಿಯನ್ನೂ ಡಾ.ವಾಸುದೇವ ನೀಡಿದರು.

ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಹೂ ಬಿಡುವ ಈ ಬಳ್ಳಿ ಮೇ-ಜೂನ್ ತಿಂಗಳಲ್ಲಿ ಕಾಯಿಯನ್ನು ಬೀಡುತ್ತದೆ. ಅವು ಬಲಿಯಲು ವರ್ಷವೇ ಬೇಕು. ಬೀಜದ ಮೂಲಕವೇ ಅವುಗಳ ವಂಶಾಭಿವೃದ್ಧಿ.

ಸೋಂದಾ ಉಳ್ಳಿಕೊಪ್ಪದಲ್ಲಿರುವ ದೈತ್ಯ ಗಣಪೆ ಬಳ್ಳಿ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡ ಆರ್.ಎನ್. ಹೆಗಡೆ ಉಳ್ಳಿಕೊಪ್ಪ, ಈ ಬಳ್ಳಿಯನ್ನು ನೋಡಲು ಹಲವಾರು ಮಂದಿ ಬಂದು ಹೋಗಿದ್ದಾರೆ ಎನ್ನುತ್ತಾರೆ. ಬಳ್ಳಿ ನಾಲ್ಕು ಅಡಿ ಸುತ್ತಳತೆ ಇರುವುದನ್ನು ಅವರೇ ಅಳೆದು ತೋರಿಸಿದರು. ಈ ಬಳ್ಳಿಯ ಮೇಲೆ ಕುಳಿತು ಜೋಕಾಲಿ ಆಡುತ್ತಾ ಎದುರಿನಲ್ಲಿ ಶಾಲೆಲೆಯ ಜುಳುಜುಳು ಹರಿವನ್ನು ಆಸ್ವಾದಿಸುತ್ತಿದ್ದರೆ ಅದೊಂದು ಅದ್ಭುತ ಅನುಭವ. ಜೀವ ವೈವಿಧ್ಯತೆಗೆ ಹೆಸರಾದ ಉತ್ತರ ಕನ್ನಡದ ಕಾನು ಇಂಥ ಅದಮ್ಯೋ ಅಚ್ಚರಿ ಸಂಗತಿಗಳನ್ನು ಹುದುಗಿಸಿಕೊಂಡಿದೆ.

ಆದರೆ ಈ ದೈತ್ಯ ಜಾತಿಯ ಬಳ್ಳಿಗೆ ಗಣಪೆ ಎಂಬ ಹೆಸರು ಹೇಗೆ ಬಂತು.. ಎಂಬ ಪ್ರಶ್ನೆ ಮಾತ್ರ ಪ್ರಶ್ನೆಯಾಗಿಯೇ ಉಳಿಯಿತು. ಕನ್ನಡದಲ್ಲಿ ಹಲ್ಲೆ ಕಾಯಿ ಎಂದು ಕರೆಯಲ್ಪಡುವ ಗಣಪೆ ಕಾಯಿಯನ್ನು ಸಂಸ್ಕೃತದಲ್ಲಿ ಗಿಲ್ಲಾ ಎಂದು ಕರೆಯಲಾಗುತ್ತದೆ. ಈ ಗಣಪೆ ಬಳ್ಳಿಯ ಹತ್ತಿರದಿಂದ ನೋಡಬಯಸುವವರು ಆರ್.ಎನ್. ಹೆಗಡೆ ಉಳ್ಳಿಕೊಪ್ಪ (08384-279356) ಇವರನ್ನು ಸಂಪರ್ಕಿಸಬಹುದು.

ಚಿತ್ರ ಬರಹ: ಕೃಷ್ಣ ಶಿರೂರ